



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಮಂಗಳವಾರ, ೨೦, ಸೆಪ್ಟೆಂಬರ್, ೨೦೨೨(ಭಾದ್ರಪದ, ೨೯, ಶಕವರ್ಷ, ೧೯೪೪) BENGALURU, TUESDAY, 20, SEPTEMBER, 2022(BHADRAPADA, 29, SHAKAVARSHA, 1944)	ನಂ. ೪೬೫ No. 465
-----------------------	--	--------------------

ಜಿಲ್ಲಾಧಿಕಾರಿಯವರ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು
ಮಿನಿವಿಧಾನಸೌಧ, ತುಮಕೂರು-572 101

ನಂ. ಚು(2)ವಿವ/69(ಗುಬ್ಬಿ)/2020-21

ದಿನಾಂಕ: 20-09-2022

ತಿದ್ದುಪಡಿ ಅಧಿಸೂಚನೆ

- ವಿಷಯ : ಗುಬ್ಬಿ ತಾಲ್ಲೂಕು, ಚೇಳೂರು ಗ್ರಾಮಪಂಚಾಯಿತಿಯ 3-ಚೇಳೂರು ಕ್ಷೇತ್ರದ ಚುನಾಯಿತ ಸದಸ್ಯರ ಹೆಸರುಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ತಿದ್ದುಪಡಿ ಮಾಡಿ ಅಧಿಸೂಚಿಸುವ ಬಗ್ಗೆ.
- ಉಲ್ಲೇಖ : 1) ಈ ಕಛೇರಿ ಸಮಸಂಖ್ಯೆ ಅಧಿಸೂಚನೆ ದಿನಾಂಕ 11.01.2021.
2) ತಹಸೀಲ್ದಾರ್, ಗುಬ್ಬಿ ತಾಲ್ಲೂಕು ಇವರ ಪತ್ರ ನಂ.ಚು(2)ವಿವ 10/2022-23, ದಿನಾಂಕ 16.09.2022.

ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆ ನಡೆಸುವ) ನಿಯಮಗಳು 1993ರ 12ನೇ ನಿಯಮದ ಮೇರೆಗೆ ಹೊರಡಿಸಲಾದ ಈ ಕಛೇರಿಯ ಅಧಿಸೂಚನೆ ಸಂಖ್ಯೆ: ಚು(2)ವಿವ/69/2020-21, ದಿನಾಂಕ: 11-12-2020ರ ಪ್ರಕಾರ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಗೆ ವಿವಿಧ ಕ್ಷೇತ್ರಗಳಿಂದ ಚುನಾಯಿತ ಸದಸ್ಯರನ್ನು ತುಂಬಲು ಚುನಾವಣೆಯನ್ನು ನಡೆಸಲಾಗಿದ್ದು, ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 5ರ ಉಪಪ್ರಕರಣ 8 ರಂತೆ ಗುಬ್ಬಿ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಗೆ ಹೊಸದಾಗಿ ಆಯ್ಕೆಯಾದ ಸದಸ್ಯರುಗಳ ಹೆಸರುಗಳನ್ನು ಉಲ್ಲೇಖ(1)ರ ಅಧಿಸೂಚನೆಯಂತೆ ಪ್ರಕಟಿಸಲಾಗಿತ್ತು.

ಆದರೆ, ಘನ ಗುಬ್ಬಿ ಸಿವಿಲ್ ನ್ಯಾಯಾಲಯದ ಆದೇಶ ಸಂಖ್ಯೆ: Election Petition 2/2021, ದಿನಾಂಕ: 20.06.2022 ರ ಆದೇಶದಂತೆ 08-ಚೇಳೂರು ಗ್ರಾಮಪಂಚಾಯಿತಿಯ 03-ಚೇಳೂರು-3 ಕ್ಷೇತ್ರದ ಸದಸ್ಯರ ಸ್ಥಾನಕ್ಕೆ ಆಯ್ಕೆಗೊಂಡಿರುವ ಸದಸ್ಯರ ಹೆಸರನ್ನು ಕರ್ನಾಟಕ ರಾಜ್ಯಪತ್ರದಲ್ಲಿ ತಿದ್ದುಪಡಿ ಮಾಡಿ ಹೆಸರು ಸೇರ್ಪಡೆ ಮಾಡಿಕೊಡಲು ಉಲ್ಲೇಖ(2)ರ ಪತ್ರದಲ್ಲಿ ತಹಸೀಲ್ದಾರ್, ಗುಬ್ಬಿ ತಾಲ್ಲೂಕುರವರು ಕೋರಿದ್ದು,

ಅದರಂತೆ, ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 5ರ ಉಪಪ್ರಕರಣ 8 ರಲ್ಲಿ ಮತ್ತು ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆ ನಡೆಸುವ) ನಿಯಮಗಳು 1993ರ ನಿಯಮ 76ರ ಪ್ರಕಾರ ಜಿಲ್ಲಾಧಿಕಾರಿಗಳಿಗೆ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಭಾ.ಆ.ಸೇ., ಆದ ನಾನು ಗುಬ್ಬಿ ತಾಲ್ಲೂಕಿನ ಅಂಕಣ(02)ರ ಗ್ರಾಮಪಂಚಾಯಿತಿಯ ಅಂಕಣ(03)ರಲ್ಲಿ ಕಂಡ ಕ್ಷೇತ್ರಗಳಿಗೆ ಅಂಕಣ(04)ರ ಮೀಸಲಾತಿ ಅಡಿಯಲ್ಲಿ ಅಂಕಣ(05)ರಲ್ಲಿ ನಮೂದಿಸಿರುವ ಸದಸ್ಯರು ಚುನಾಯಿತರಾಗಿರುತ್ತಾರೆ ಎಂದು ತಿದ್ದುಪಡಿ ಮಾಡಿ ಈ ಕೆಳಗೆ ನಮೂದಿಸಿರುವಂತೆ ಪ್ರಕಟಿಸಿರುತ್ತೇನೆ.

ಕ್ರ. ಸಂ	ಗ್ರಾಮ ಪಂಚಾಯತಿ ಕ್ರಮ ಸಂಖ್ಯೆ ಮತ್ತು ಹೆಸರು	ಕ್ಷೇತ್ರದ ಕ್ರಮ ಸಂಖ್ಯೆ ಮತ್ತು ಹೆಸರು	ಮೀಸಲಾತಿ	ಆಯ್ಕೆಯಾದ ಸದಸ್ಯರ ಹೆಸರು ಮತ್ತು ವಿಳಾಸ
1	2	3	4	5
1	08-ಚೇಳೂರು	03-ಚೇಳೂರು-3	ಹಿಂದುಳಿದ ವರ್ಗ "ಅ" ಮಹಿಳೆ	ಶ್ರೀಮತಿ ಜಯಮ್ಮ ಕೋಂ ರಮೇಶ್, ಚೇಳೂರು, ಚೇಳೂರು ಹೋಬಳಿ, ಗುಬ್ಬಿ ತಾಲ್ಲೂಕು
2	08-ಚೇಳೂರು	03-ಚೇಳೂರು-3	ಸಾಮಾನ್ಯ ಮಹಿಳೆ	ಶ್ರೀಮತಿ ವಿಜಯಲಕ್ಷ್ಮಿ ಎಂ ಕೋಂ ಸಿ.ಎಸ್.ನರಸಿಂಹ, ಚೇಳೂರು, ಚೇಳೂರು ಹೋಬಳಿ, ಗುಬ್ಬಿ ತಾಲ್ಲೂಕು

(ವೈ.ಎಸ್. ಪಾಟೀಲ)
ಜಿಲ್ಲಾಧಿಕಾರಿ,
ತುಮಕೂರು ಜಿಲ್ಲೆ.